



**ಚಟುವಟಿಕೆ 02: ನಮ್ಮ ಸುತ್ತ ಮುತ್ತಲಿನ ಟೆಕ್ಸ್ಟ್‌ಸ್‌(ವಿನ್ಯಾಸ)ಗಳನ್ನು ಅನ್ವೇಷಿಸುವುದು( ಮುಟ್ಟಿದಾಗ ಹೇಗೆ ಅನಿಸಿತು ಮತ್ತು ಹೇಗೆ ಅನುಭವವಾಯಿತು)**

**ವಯಸ್ಸು:** 6 ವರ್ಷ ಮತ್ತು ಮೇಲ್ಪಟ್ಟವರು

**ವಸ್ತುಗಳು:** ಕಲ್ಲುಗಳು, ಎಲೆಗಳು, ಹುಲ್ಲು, ಮರಳು, ತ್ಯಾಜ್ಯ ತರಕಾರಿಗಳು, ತ್ಯಾಜ್ಯ ಕಾಗದ ಇತ್ಯಾದಿ.

**ಹಂತ1:** ನಿಮ್ಮ ಮನೆಯ ಸುತ್ತ ಮುತ್ತಲ ಸೂಕ್ಷ್ಮವಾಗಿ ಗಮನಿಸಿ ವಿಭಿನ್ನ ಟೆಕ್ಸ್ಟ್‌ಸ್‌(ವಿನ್ಯಾಸ) ಗಳನ್ನು ಹೊಂದಿರುವ ವಸ್ತುಗಳನ್ನು ಹುಡುಕಿ(ಅವುಗಳನ್ನು ಸ್ಪರ್ಶಿಸಿದಾಗ ವಿಭಿನ್ನವಾಗಿ ಅನಿಸುವುದು ಮತ್ತು ಭಾವಿಸುವುದು)

**ನೆನಪಿನಲ್ಲಿಡಬೇಕಾದ ಅಂಶಗಳು**

1. ಈ ಚಟುವಟಿಕೆಯನ್ನು ಮಾಡಲು ಸಾಧ್ಯವಾದರೆ ಮನೆಯ ಇತರೆ ಸದಸ್ಯರನ್ನು ಅಥವಾ ಪಕ್ಕದ ಮನೆಯ ಸ್ನೇಹಿತನನ್ನು ಹುಡುಕಿ.
2. ನೀವು ಮಾಡುವ ಚಟುವಟಿಕೆಯನ್ನು ಪ್ರತ್ಯೇಕವಾಗಿ ಮಾಡಲು ಅವರಿಗೂ ಹೇಳಿ .
3. ನಿಮ್ಮ ಮನೆಯ ಸುತ್ತ ಮುತ್ತ ವಿಭಿನ್ನ ಟೆಕ್ಸ್ಟ್‌ಸ್‌(ವಿನ್ಯಾಸ) ಹೊಂದಿರುವ ವಸ್ತುಗಳಿವೆಯಾ ಎಂದು ಸೂಕ್ಷ್ಮವಾಗಿ ಗಮನಿಸಿ.
4. ಕನಿಷ್ಠ 5 ವಿಭಿನ್ನ ಟೆಕ್ಸ್ಟ್‌ಸ್‌(ವಿನ್ಯಾಸ) ಗಳನ್ನು ಹುಡುಕಿ ಅವುಗಳನ್ನು ಸಂಗ್ರಹಿಸಿ.

5. ಎಲ್ಲಾ ರೀತಿಯ ದೃಷ್ಟಿಕೋನದಿಂದ/ಆಯಾಮದಿಂದ ವಸ್ತುಗಳನ್ನು ಗಮನಿಸಿ ಮತ್ತು ಆ ವಸ್ತುಗಳನ್ನು ಸ್ಪರ್ಶಿಸಿದಾಗ ನಿಮಗೆ ಹೇಗೆ ಅನಿಸುತ್ತದೆ ಮತ್ತು ಭಾವಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ.
6. ವಿಭಿನ್ನ ಟೆಕ್ಸ್ಟ್‌ಸ್ (ವಿನ್ಯಾಸ)ಗಳನ್ನು ಮುಟ್ಟಿದಾಗ ನಿಮಗೆ ನಿರ್ದಿಷ್ಟವಾಗಿ ಏನು ನೆನಪಾಗುತ್ತದೆ ಎಂದು ಯೋಚಿಸಲು ಪ್ರಯತ್ನಿಸಿ.

### ನೀವು ನಿಮ್ಮ ಪಾಲುದಾರರೊಂದಿಗೆ ಅನುಸರಿಸಬೇಕಾದ ಅಂಶಗಳು

1. ನೀವು ಸಂಗ್ರಹಿಸಿದ ಎಲ್ಲಾ ವಸ್ತುಗಳನ್ನು ಮುಟ್ಟಿದಾಗ ಹೇಗಿತ್ತು ಮತ್ತು ಹೇಗೆ ಅನುಭವವಾಯಿತು ಎಂಬುದನ್ನು ಹಂಚಿಕೊಳ್ಳಿ(ಉದಾ;ಮೃದು,ಒರಟು,ಮುಳ್ಳು.ಇತ್ಯಾದಿ)
2. ನೀವು ಸಂಗ್ರಹಿಸಿರುವ ವಸ್ತುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ಆರಿಸಿ ಅದು ನಿಮಗೆ ಯಾವ ಸಂಗತಿಯನ್ನು ನೆನಪಿಸಿತು ಎಂಬುದನ್ನು ಪರಸ್ಪರ ಹಂಚಿಕೊಳ್ಳಿ.
3. ವಸ್ತುಗಳನ್ನು ಮುಟ್ಟಿದ ನಂತರ ನಿಮಗೆ ಮತ್ತು ನಿಮ್ಮ ಪಾಲುದಾರರಿಗೆ ಆದ ಅನುಭವವು ನಿಮ್ಮ ಅನಿಸಿಕೆಗಿಂತಲೂ ವಿಭಿನ್ನವಾಗಿದ್ದರೂ ಯಾವುದೇ ತೀರ್ಪುಗಳನ್ನು ನೀಡದೆ ಪರಸ್ಪರ ಆಲಿಸಿ.
4. ಟೆಕ್ಸ್ಟ್‌ಸ್ (ವಿನ್ಯಾಸ)ಗಳನ್ನು ಮೊದಲು ಇರುವ ವಸ್ತುಗಳಿಗಿಂತ ವಿಭಿನ್ನವಾಗಿ ಹೇಗೆ ಬದಲಾವಣೆ ಮಾಡಬಹುದು ಎಂಬುದನ್ನು ಪರಸ್ಪರ ಚರ್ಚಿಸಿ.
5. ನೀವು ಮತ್ತು ನಿಮ್ಮ ಪಾಲುದಾರರು ಬದಲಾಯಿಸಲು ಬಯಸುವ ಅಥವಾ ಇಚ್ಛಿಸುವ ಒಂದು ವಸ್ತುವನ್ನು ಆಯ್ಕೆ ಮಾಡಿಕೊಳ್ಳಬಹುದು.
6. ಅದನ್ನು ಕನಿಷ್ಠ 3 ವಿಭಿನ್ನ ಟೆಕ್ಸ್ಟ್‌ಸ್ (ವಿನ್ಯಾಸ) ಗಳಲ್ಲಿ ಬದಲಾಯಿಸಲು ಪ್ರಯತ್ನಿಸಿ.

### ಹಂತ-2

1. ಒಮ್ಮೆ ಪ್ರಯತ್ನಿಸಿದ ನಂತರ ನಿಮ್ಮ ತನಿಖೆಗಳನ್ನು ಮತ್ತು ಟೆಕ್ಸ್ಟ್‌ಸ್ (ವಿನ್ಯಾಸ) ಗಳನ್ನು ಹೇಗೆ ಬದಲಾಯಿಸಿದ್ದೀರಾ ಎಂದು ಪರಸ್ಪರ ಹಂಚಿಕೊಳ್ಳಿ.
2. ತನಿಖೆಗಳನ್ನು ವಿನ್ಯಾಸಗಳನ್ನು ಹೇಗೆ ಬದಲಾವಣೆ ಮಾಡಿದ್ದೀರಿ ಎಂದು ಪರಸ್ಪರ ಕೇಳಿ ತಿಳಿದುಕೊಳ್ಳಿ.



ArtSparks Foundation

[www.art-sparks.org](http://www.art-sparks.org)